



# ವಿದ್ಯಾರ್ಥಿ ಕರಿಯರ್ ಅಕಾಡೆಮಿ

ನಂತರ : 90 ನಿಮಿಷಗಳು  
ನೊಂದಣಿ ಸಂಖ್ಯೆ :

--	--	--	--	--

ಹೆಸರು :

ತಿಎನ್‌ಟಿ ಪತ್ರಿಕೆ - 1

ತ್ವರಿತ  
ಅಂತರಾಳ : 100

ಪ್ರಬಂಧ, ಭಾಷಾಂತರ & ನಾರಾಂಶ ಬರವಣಿಗೆ,

ಮೊಬೈಲ್ ನಂ :

ಭಾಗ - I

04-04-2021

ಶಃ ಕೆಳಕಂಡ ಯಾವುದಾದರೂ ಒಂದು ವಿಷಯಕ್ಕೆ 600 ಪದಗಳು ಮೇರದಂತೆ ಪ್ರಬಂಧವನ್ನು ಬರೆಯಿರಿ.

1. ಭಾರತದಲ್ಲಿ ಹೆಚ್ಚಾಗುತ್ತಿರುವ ಮಾದಕ ವ್ಯಾಸನತೆ. ಯುವಜನರ ಮೇಲೆ ಪ್ರಭಾವವನ್ನು ವಿವರಿಸಿ. ಮತ್ತು ನ್ಯಾಯಾಲಯಗಳ ತೀರ್ಮಾನಗಳ ಕುರಿತು ಚರ್ಚಿಸಿರಿ.

ಅಧ್ಯಾತ್ಮ

2. ಅನ್ನಲ್ಯಾನ್ ಶಿಕ್ಷಣ ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಗೆ ಪರ್ಯಾಯವೇ? ಚರ್ಚಿಸಿ

ಅಧ್ಯಾತ್ಮ

3. ವಿಪತ್ತಿ ನಿರ್ವಹಣೆಯಲ್ಲಿ ಮೊವೆಸಿಧ್ಯತೆಯ ಪಾತ್ರ

ಅಧ್ಯಾತ್ಮ

4. ಆರೋಗ್ಯದ ಹಕ್ಕು ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಗೆ ಪರ್ಯಾಯವೇ?

ಅಧ್ಯಾತ್ಮ

5. ಡಿಜಿಟಲ್ ಮಾಧ್ಯಮದ ನಿಯಂತ್ರಣ ಅಗತ್ಯವೇ?

## ಭಾಗ - II

**II. ಈ ಕೆಳಕಂಡ ಸಾರಾಂಶವನ್ನು ಕನ್ನಡದಿಂದ ಇಂಗ್ಲೀಷ್‌ಗೆ ಭಾಷಾಂತರಿಸಿ.**

**Translate the following paragraph from Kannada to English.**

ಬಾಂಗಳ್ರೂದೇಶ ತನ್ನ ಸ್ವಾತಂತ್ರ್ಯ ಸುವರ್ಣ ಮಹೋತ್ಸವವನ್ನು ಇತ್ತಿಚಿಗೆ ಆಚರಿಸಿಕೊಂಡಿತು. ಬಾಂಗಳ್ರೂ ವಿಮೋಚನೆಗೆ 50 ವರ್ಷ ಎಂದರೆ ಅದು ಇತಿಹಾಸದ ಒಂದು ಮಹತ್ವದ ಮೂರನ್ನು ನೆನಪು ಮಾಡಿಕೊಳ್ಳಬೇಕಾದ ಸಂದರ್ಭ. 'ಬಾಂಗಳ್ರೂ ವಿಮೋಚನಾ ಯುದ್ಧ' ಪಾಕ್ ಸೇನೆಯ ಕ್ರಿಯೆ, ಅಮೆರಿಕದ ಬೂಟಾಟಿಕೆ, ಭಾರತದ ಸಾಮಧ್ಯವನ್ನು ಜಗತ್ತಿಗೆ ಕಾಣಿಸಿದ ಎತಿಹಾಸಿಕ ವಿದ್ಯಮಾನ. ಹಾಗಾಗಿ 'ಬಾಂಗಳ್ರೂ ವಿಮೋಚನೆ' ಎಂದರೆ ಶೇಕ್ ಮುಚ್ಚೆದುರ್ ರಹಮಾನರ ಜೊತೆಗೆ ಇಂದಿರಾ ಗಾಂಧಿ, ನಿಕ್ಸನ್ ಹಾಗೂ ಕಿಸ್ತಿಂಜರ್ ದ್ವಯರು, ಪಿ.ಎನ್.ಹಸ್ಕರ್, ಎಲ್.ಕೆ.ರುಬ್ರಾ, ಟಿ.ಎನ್.ಕೋಲ್ ರಂತಹ ರಾಜತಾಂತ್ರಿಕ ನಿರೂಪಣೆ, ಮಾರ್ಕೆ ಪಾರಂತಹ ಸೇನಾನಿಗಳು ಕೂಡ ನೆನಪಾಗಬೇಕು.

ಹಾಗೆ ನೋಡಿದರೆ, 1947ರಲ್ಲಿ ಒಂದು ರಾಷ್ಟ್ರವಾಗಿ ಜನ್ಮತಳಿಯವಾಗಲೇ ಪಾಕಿಸ್ತಾನ ಒಡೆದುಹೋಗಿತ್ತು ಪಶ್ಚಿಮ ಪಾಕಿಸ್ತಾನದ ಮುಸ್ಲಿಮರು, ಮೂರ್ ಪಾಕಿಸ್ತಾನದ ಮುಸ್ಲಿಮರನ್ನು ತುಳ್ಳವಾಗಿ ಕಾಣುತ್ತಿದ್ದರು. ಲಿಯಾಕತ್ ಅಲೆಶಾನ್ ನೇತ್ಯತ್ವದ ಸರ್ಕಾರಕ್ಕೆ ಆಡಳಿತ ನಿರ್ವಹಣೆ ಅನಾಧ್ಯ ಎನಿಸಿತ್ತು. 1958ರಲ್ಲಿ ಪಾಕಿಸ್ತಾನ ಸೇನೆ ಆಡಳಿತವನ್ನು ತೆಕ್ಕಿಗೆ ತೆಗೆದುಕೊಂಡಿತು. ಸ್ವತಂತ್ರಗೊಂಡ 23 ವರ್ಷಗಳ ಬಳಿಕ, ಅಂದರೆ 1970ರಲ್ಲಿ ಪಾಕಿಸ್ತಾನ ಮೊದಲ ಸಾರ್ವತ್ರಿಕ ಚುನಾವಣೆಗೆ ಅಂತಿಮಾಯಿತು. ಪಶ್ಚಿಮ ಪಾಕಿಸ್ತಾನದಲ್ಲಿ ಭುಟ್ಟೆಲ್ಲ ನಾಯಕತ್ವದ 'ಪಾಕಿಸ್ತಾನ್ ಪಿಪಲ್' ಪಾಟೆ ಗೆದ್ದರೆ, ಮೂರ್ ಪಾಕಿಸ್ತಾನದಲ್ಲಿ ಮುಚ್ಚೆಬ್ ನೇತ್ಯತ್ವದ 'ಅವಾಮಿ ಲೀಗ್' ಹೆಚ್ಚಿನ ಸಾಫ್ ಗಳಿಸಿತು. ಅದರೆ ಆಡಳಿತವನ್ನು ಪ್ರೇರಿತ ಸರ್ಕಾರಕ್ಕೆ ಬಿಟ್ಟುಕೊಡಲು ಸೇನಾ ನಾಯಕ ಯಾಹ್ವಾಶಾನ್ ಸಿದ್ಧರಿರಲಿಲ್ಲ.

## ಭಾಗ - III

**III. ಈ ಕೆಳಕಂಡ ಸಾರಾಂಶವನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಭಾಷಾಂತರಿಸಿ.**

**Translate the following paragraph from English to Kannada.**

The song of India is a poem, we have two speakers. One is the poet himself and the other is the Mother of India. This poem goes on with the conversation between the poet and Mother India. In their conversation, the poet wants to glorify India by singing the song of mother India with its glory. In contrast, mother India wants to purify herself by telling the poet to sing a song with a sense of purification.

The conversation goes on like this. The poet wants to sing a song of the Himalayas with their snow-born peaks, a song of the their seas, which wash the palm of mother India, and the song of the clear dawn with its pure gold-streaks. But mother India very calmly told the poet to sing a song of the beggars and leapers who rush into her streets and told him to sing the song of filth and dirt that disturb the peaceful atmosphere. Then, the poet expressed his desire to sing a song of rock-cut temples, which are epics in stone, the song of freedom fighters who gave their lives for mother India , and song of the seer and prophets, who showed the path of eternity.

## ಭಾಗ - IV

**II. ಈ ಕೆಳಕಂಡ ವಿಷಯವನ್ನು ಸಂಪೂರ್ಣವಾಗಿ ಮಾಡಿ 1/3 ಹಿಂತ ಮೇರದಂತೆ ಬರೆಯಿರಿ.**

ಈಚೆಗೆ ಅನಾರೋಗ್ಯದ ನಿಮಿತ್ತ ಸರ್ಕಾರಿ ಆಸ್ತಿತ್ವದಲ್ಲಿ ಹೋಗಿದ್ದೆ. ಅಲ್ಲಿ ಚಿಕ್ಕ ವಯಸ್ಸಿನ ಮಕ್ಕಳಿಬ್ಬರು ತಮ್ಮ ಅಂಗಾಲುಗಳಿಗೆ ಅಗಲವಾದ ಪಟ್ಟಿ ಕಟ್ಟಿಸಿಕೊಂಡು ಕೂತಿದ್ದರು. ಬಿಳಿಯ ಪಟ್ಟಿಯ ಮೇಲೆ ಕೆಂಪು ರಕ್ತದ ಕಲೆ ಧಾಳಾಗಿ ಕಾಣುತ್ತಿತ್ತು. ಮಕ್ಕಳ ಗಾಯದ ಕುರಿತು ಆತಂಕಗೊಂಡು ಶುಶ್ರಾವಕರನ್ನು ವಿಚಾರಿಸಿದಾಗ, ಆ ಮಕ್ಕಳು ಸ್ಥಳೀಯ ಶಾಲೆಯ ಬಯಲಿನಲ್ಲಿ ಆಡುವಾಗ, ಒಡೆದ ಮದ್ಯದ ಶೀಫೆಯ ಚೂರುಗಳು ನೆಟ್ಟು ಗಾಯಗೊಂಡಿದ್ದಾರೆ ಎಂಬುದು ಗೊತ್ತಾಯಿತು. ಅಲ್ಲದೆ ಈ ರೀತಿಯ ಅವಘಾತಗಳು ವಾರದಲ್ಲಿ ಕೆನಿಷ್ಟೆ ಎರಡಾದರೂ ಸಂಭವಿಸುತ್ತಲೇ ಇರುತ್ತವೆ ಎಂಬುದು ತಿಳಿದು ಖೇದವಾಯಿತು. ಪ್ರಸ್ತುತ ಶಲೆ, ರಸ್ತೆಗಳು, ಹೊಲಗಳು, ನೀರಿನ ಆಕರಗಳು, ದೇವಸ್ಥಾನದ ಅಂಗಳ ಸೇರಿದಂತೆ ಬಯಲು ಗದ್ದೆಗಳಲ್ಲಿ ಎಲ್ಲಿ ನೋಡಿದರಲ್ಲಿ ಮದ್ಯದ ಶೀಫೆಗಳು ರಾಶಿ ರಾಶಿಯಾಗಿ ಬಿದ್ದಿರುತ್ತವೆ. ಅವುಗಳನ್ನು ಕೆಲವು ಕಡಿಗೇಡಿಗಳು ಒಡೆದು ಹೋಗುತ್ತಾರೆ. ಈ ಗಾಜಿನ ತುಂಡುಗಳು ಹರಿತವಾಗಿದ್ದು ಕೆಲದಿನಗಳಲ್ಲಿಯೇ ಮಣ್ಣನಲ್ಲಿ ಹೊತುಹೋಗಿ ಬೇಟಿಗಾಗಿ ಹೊಂಚುಹಾಕಿ ಕೂರುತ್ತವೆ. ಕಾಲಿಗೆ ಚಪ್ಪಲಿ ಧರಿಸಲೂ ಶಕ್ತರಲ್ಲದ ಅನೇಕ ಜನ ವ್ಯಾಧರು, ಮಕ್ಕಳು ಇವುಗಳನ್ನು ಅಚಾನಕ್ಕಿ ತುಳಿದು ತತ್ತರಿಸಿಹೋಗುತ್ತಾರೆ. ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗಲೂ ಈ ಗಾಜಿನ ಚೂರುಗಳನ್ನು ತುಳಿದು ಗಾಯಗೊಂಡ ಉದಾಹರಣೆಗಳಿದ್ದು, ಎಮ್ಮೋ ಬಾರಿ ಜಾನುವಾರುಗಳು ಸಹ ಗಾಯಗೊಂಡು ಮೂಕರೋದನೆ ಅನುಭವಿಸುತ್ತವೆ.

ಹೀಗೆ ಗಾಯಗೊಂಡ ಬಹುತೇಕರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಸುದೀರ್ಘವಾಗಿ ನರಳುವಂತಾಗುತ್ತದೆ. ಕೆಲವು ಗಂಭೀರ ಪ್ರಕರಣಗಳಲ್ಲಿ ಸಣ್ಣ ಶಸ್ತ್ರಚಿಕಿತ್ಸೆ ಮತ್ತು ದೀರ್ಘಕಾಲದ ವಿಶ್ರಾಂತಿಯೂ ಬೇಕಾಗುತ್ತದೆ. ಅದರಲ್ಲೂ ಗಾಯಗೊಂಡವರು ಮಧುಮೇಹಿಗಳಾಗಿದ್ದರಂತೂ ಅವರ ಗೋಳು ದೇವರಿಗೇ ಪ್ರೀತಿ. ಆದ್ದರಿಂದ ಅಬಕಾರಿ ಸಚಿವರು ಈ ಬಗ್ಗೆ ಗಂಭೀರವಾಗಿ ಯೋಚಿಸಿ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕಿದೆ. ಇಂತಲ್ಲಿ ಶೀಫೆಗಳನ್ನು ಮದ್ಯ ಮಳಗೆಗಳಿಂದಲೇ ಮರುವಿರೀದಿಸುವ ಇಲ್ಲವೇ ಮರುಬಳಕೆಗೆ ಬರುವಂತಹ ವಸ್ತುಗಳಿಂದ ಇಲ್ಲವೇ ಮಣ್ಣನ ಅಥವಾ ಪ್ಲಾಸ್ಟಿಕ್‌ನಿಂದ ಶೀಫೆಗಳನ್ನು ತಯಾರಿಸುವ ದಿಸೆಯಲ್ಲಿ ಇಲಾಖೆ ಕಾರ್ಯೋನ್ನು ವಿವಾಗಬೇಕಿದೆ.